

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್

|| ವೀಡುಮಿನ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ವೀಡುಮಿನ್ ||

ಉಲಗಿಱ್ಕು ಉಪದೇಶಂ

‡ವೀಡುಮಿನ್ ಮುಱ್ಕುವುಂ * ವೀಡುಶೆಯ್ದು * ಉಮ್ನುಯಿರ್
ವೀಡುಡೈ ಯಾನಿಡೈ * ವೀಡುಶೆಯ್ ಮಿನ್ (೧)

ಮಿನ್ನಿನ್ ನಿಲೈಯಿಲ * ಮನ್ನುಯಿರ್ ಆಕ್ಕೈಗಳ್ *
ಎನ್ನುಂ ಇಡತ್ತು * ಇಱ್ಕೈ ಉನ್ನುಮಿನ್ ನೀರೇ (೨)

ನೀರ್ ನುಮದೆನ್ನಿವೈ * ವೇರ್ ಮುದಲ್ ಮಾಯ್ತ್ತು * ಇಱ್ಕೈ
ಶೇಮಿನ್ ಉಯಿಕ್ಕು * ಅದನ್ ನೇರ್ ನಿಱ್ಕೈ ಇಲ್ಲೇ (೩)

ಇಲ್ಲದುಂ ಉಳ್ಳದುಂ * ಅಲ್ಲದವನ್ ಉರು *
ಎಲ್ಲೈಯಿಲ್ ಅನ್ನಲಂ * ಪುಲ್ಲು ಪಱ್ಕಿಱ್ಕೇ (೪)

ಅಱ್ಕಿದು ಪಱ್ಕಿನಿಲ್ * ಉಱ್ಕಿದು ವೀಡುಯಿರ್ *
ಶೆಱ್ಕಿದು ಮನ್ನುಱಿಲ್ * ಅಱ್ಕಿಱ್ಕೈ ಪಱ್ಕೇ (೫)

ಪಱ್ಕಿಲನ್ ಈಶನುಂ * ಮುಱ್ಕುವುಂ ನಿನ್ನನನ್ *
ಪಱ್ಕಿಲೈಯಾಯ್ * ಅವನ್ ಮುಱ್ಕಿಲ್ ಅಡಂಗೇ (೬)

ಅಡಂಗಿಱಿಲ್ ಶವ್ಬತ್ತು * ಅಡಂಗ ಕ್ಕಂಡು * ಈಶನ್
ಅಡಂಗಿಱಿಲ್ ಅಃದೆನ್ನು * ಅಡಂಗುಗ ಉಳ್ಳೇ (೭)

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಕು sounds almost like ಱ್ಕು , ಱ್ಕೈ like ಱ್ಕೈ , and so on. The consonant-cluster ಱ್ಕು is pronounced somewhere between ಱ್ಕು and ಱ್ಕು. It is, however, colloquially acceptable to pronounce the clusters ಱ್ಕು and ಱ್ಕು as ತ್ತ and ನ್ನ, respectively.

ಉಳ್ಳಂ ಉರೈ ಶೆಯಲ್ * ಉಳ್ಳವಿಂ ಮೂನ್ನೈಯುಂ *
ಉಳ್ಳಿ ಕೈಡುತ್ತು * ಇಱೈ ಉಳ್ಳಿಲ್ ಒಡುಂಗೇ (೮)

ಒಡುಂಗ ಅವ್ ಕಣ್ * ಒಡುಂಗಲುಂ ಎಲ್ಲಾಂ *
ವಿಡುಂ ಪಿನ್ನುಂ ಆಕ್ಕೈ * ವಿಡುವ್ಬೊಱುದೆಣ್ಣೇ (೯)

ಎಣ್ ಪೆರುಕ್ಕು ನಲತ್ತು * ಒಣ್ ಪೊರುಳ್ ಈಱಿಲ *
ವಣ್ ಪುಗಱ್ ನಾರಣ್ * ತಿಣ್ ಕಱಲ್ ಶೇರೇ (೧೦)

‡ಶೇರ್ತ್ತಡ * ತ್ತೇ ಕುರುಗೂರ್ ಚ್ಚಡಗೋಬ್ ಶೋಲ್ *
ಶೀರ್ ತ್ತೊಡೈ ಆಯಿರತ್ತು * ಓರ್ತ್ತ ಇಪ್ಪತ್ತೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||